





ಕಿವಿಯಲ್ಲಿ ಪ್ರಮುಖ ಮೂರು ಭಾಗಗಳಿವೆ. ಹೊರ ಕಿವಿ, ಮಧ್ಯ ಕಿವಿ ಮತ್ತು ಒಳ ಕಿವಿ. ಒಳ ಕಿವಿಯಿಂದ ಶಬ್ದವನ್ನು ಕಿವಿಯ ನರಗಳು ಮೆದುಳಿಗೆ ತಲುಪಿಸುತ್ತವೆ. ಕೇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಭಾಗವು ಅದರದೇ ಆದ ನಿರ್ದಿಷ್ಟ ಕಾರ್ಯವನ್ನು ಹೊಂದಿದೆ.



### ಕಿವಿಯ ಸಂರಕ್ಷಣೆಗೆ ಕೆಲವು ಸಲಹೆಗಳು

ಯಾವುದೇ ತರಹದ ಚೂಪಾದ ವಸ್ತುಗಳನ್ನು ಕಿವಿಯ ನಾಳಕ್ಕೆ ಹಾಕಬಾರದು.



ಕಿವಿ ನೋವು ಎಂದು ಕಿವಿಯೊಳಗೆ ಎಣ್ಣೆ ಹಾಕಿಕೊಳ್ಳಬಾರದು.

ಪಟಾಕಿ, ವಾಹನಗಳ ಅತಿ ಜೋರಾದ ಶಬ್ದಗಳಿಂದ ದೂರವಿರಿ. ಶಬ್ದ ಉತ್ಪತ್ತಿಯಾಗುವ (ಉದಾ: ಕಾರ್ಖಾನೆಗಳು) ಸ್ಥಳದಲ್ಲಿ ಕೆಲಸ ಮಾಡುವವರು ಕಿವಿಯ ರಕ್ಷಕ ಸಾಧನಗಳನ್ನು ಬಳಸುವುದು ಸೂಕ್ತ.



ಕಿವಿಯ ಮೇಲೆ ಬಲವಾದ ಏಟು ಬೀಳದಂತೆ ಎಚ್ಚರ ವಹಿಸಿ. ಇಂತಹ ಏಟಿನಿಂದ ಕಿವಿ ತಮಟೆ ಹಾನಿಗೊಂಡು ಕಿವಿ ಕೇಳಿಸದಂತಾಗಬಹುದು.



ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಹೆಲ್ಮೆಟ್ ಧರಿಸಬೇಕು.

ಕಿವಿಯೊಳಗೆ ಗುಗ್ಗೆ ತುಂಬಿಕೊಂಡು ಕಿವಿ ಕೇಳಿಸದಂತಾದರೆ ನುರಿತ ತಜ್ಞರಿಂದ ಗುಗ್ಗೆ ತೆಗೆಸಿಕೊಳ್ಳಿ. ರಸ್ತೆ ಬದಿಯಲ್ಲಿ ಗುಗ್ಗೆ ತೆಗೆಯುತ್ತೇವೆಂದು ಹೇಳುವವರ ಹತ್ತಿರ ನಿಮ್ಮ ಕಿವಿ ಕೊಡಬೇಡಿ.




ಕಿವಿ ನೋವು ಅಥವಾ ಕಿವಿ ಸೋರುವುದನ್ನು ಕಡೆಗಣಿಸಬಾರದು.

### ಶ್ರವಣದೋಷ

ಶ್ರವಣೋದ್ರಿಯವು ವ್ಯವಹರಿಸಲು ಒಂದು ಮುಖ್ಯವಾದ ಇಂದ್ರಿಯವಾಗಿದೆ. ಶ್ರವಣ ದೋಷವು ಹಲವಾರು ಕಾರಣಗಳಿಂದ ಉಂಟಾಗುತ್ತದೆ. ಕೆಲವು ಹುಟ್ಟಿನಿಂದಲೇ ಇರಬಹುದು ಹಾಗೂ ಇನ್ನು ಕೆಲವು ನಂತರದ ದಿನಗಳಲ್ಲಿ.

### ಶ್ರವಣದೋಷ ಪರಿಹಾರಗಳು

ಹೊರ ಕಿವಿ ಅಥವಾ ಮಧ್ಯ ಕಿವಿ  
 ⇒ ಮಾತೃ/ಶಸ್ತ್ರ ಚಿಕಿತ್ಸೆ.  
 ಒಳ ಕಿವಿ ಹಾಗೂ/ ಅಥವಾ ನರಗಳು  
 ⇒ ಶ್ರವಣೋಪಕರಣದಂತಹ ಪರಿಹಾರಗಳು.



### 1) ಶ್ರವಣೋಪಕರಣ

ಶ್ರವಣೋಪಕರಣ ಎಂದರೆ ಶಬ್ದವನ್ನು ಜೋರಾಗಿ ಕೇಳಿಸುವಂತೆ ಮಾಡುವ ಸಾಧನಗಳು. ಇದರಲ್ಲಿ ಹಲವಾರು ಮಾದರಿಯ ಶ್ರವಣೋಪಕರಣಗಳು ದೊರೆಯುತ್ತವೆ.



ಪಾಕೆಟ್ ಮಾದರಿಯ ಶ್ರವಣೋಪಕರಣ



ಕನ್ನಡಕ ಮಾದರಿಯ ಶ್ರವಣೋಪಕರಣ



ಕಿವಿಯ ಹಿಂದೆ ಧರಿಸುವ ಶ್ರವಣೋಪಕರಣಗಳು



ಕಿವಿಯೊಳಗಿರುವ ಶ್ರವಣೋಪಕರಣಗಳು

### 2) ಕಾಕ್ಲಿಯಾರ್ ಇಂಪ್ಲಾಂಟ್

ಒಳ ಕಿವಿಯಲ್ಲಿ ದೋಷವಿದ್ದು, ಮೆದುಳಿಗೆ ಶಬ್ದ ತಲುಪಿಸುವ ನರಗಳು ಸರಿಯಿದ್ದಲ್ಲಿ, ಒಳ ಕಿವಿಯನ್ನು ಬದಿಗೆ ಸರಿಸಿ, ಮೆದುಳಿಗೆ ನೇರವಾಗಿ ಶಬ್ದ ತರಂಗಗಳನ್ನು ತಲುಪಿಸುವ ಸಾಧನವೇ ಕಾಕ್ಲಿಯಾರ್ ಇಂಪ್ಲಾಂಟ್. ಇದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಆಳವಡಿಸಲಾಗುತ್ತದೆ. ತದನಂತರ ಇದರ ಪೂರ್ತಿ ಪ್ರಯೋಜನ ಪಡೆದುಕೊಳ್ಳಲು ತೀವ್ರ ಸ್ವರೂಪದ ತರಭೇತಿಯನ್ನು ಕೊಡಬೇಕಾಗುತ್ತದೆ.



ಯಾರು ಮಾಡಿಸಿಕೊಳ್ಳಬಹುದು?

- ಅತೀ ಕಡಿಮೆ ಶ್ರವಣ ಶಕ್ತಿ ಇದ್ದು, ಅಂದರೆ ಕಿವುಡುತನದ ಪ್ರಮಾಣ ಹೆಚ್ಚಿರುವ ಹಾಗೂ ಶ್ರವಣೋಪಕರಣದಿಂದ ಯಾವ ಪ್ರಯೋಜನವನ್ನೂ ಪಡೆಯದಿದ್ದವರು.
- 6 ತಿಂಗಳಿಗೂ ಹೆಚ್ಚು ಕಾಲ ಶ್ರವಣ ಸಾಧನವನ್ನು ಬಳಸಿಯೂ ಕೇಳುವ ಕೌಶಲವನ್ನು/ ಫಲಿತಾಂಶವನ್ನು ಪಡೆಯದವರು.